

ಸಿ.ಸಿ.ನಂ.: 2014/2022

ಪಿ.ಡಬ್ಲ್ಯೂ:2

(ಇಂದು ದಿನಾಂಕ: 25-02-2026 ರಂದು ಸತ್ಯ ಪ್ರತಿಜ್ಞೆಯ ಮೇರೆಗೆ ಪ್ರಮಾಣ ವಚನ ಬೋಧಿಸಲಾಯಿತು.)

ಪಾಟೀ ಸವಾಲು - ಆರೋಪಿ ಪರಶ್ರೀ S.J.N. ವಕೀಲರಿಂದ

1. ನಮ್ಮ ಫಿರ್ಯಾದಿ ಸಂಸ್ಥೆಯು 5 ವರ್ಷದ ಹಿಂದೆ ಪ್ರಾರಂಭವಾಗಿರುತ್ತದೆ. ನಮ್ಮ ಫಿರ್ಯಾದಿ ಸಂಸ್ಥೆಯು ಪಾರಂಭವಾದ ದಿನಾಂಕದಂದು ನಾನು ಕರ್ತವ್ಯಕ್ಕೆ ಸೇರಿರುವುದಿಲ್ಲ. ನನ್ನ ಮುಖ್ಯ ವಿಚಾರಣೆಯ ಪ್ರಮಾಣ ಪತ್ರದ ಪೂರ್ವದಲ್ಲಿ ಅಂತೋನಿ ಡಿಸೋಜಾ ಇವರು ನಮ್ಮ ಫಿರ್ಯಾದಿ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದರು. ಅವರು ಫಿರ್ಯಾದಿ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ನಾನು ಕರ್ತವ್ಯದಲ್ಲಿ ಇರಲಿಲ್ಲ.
2. ಆರೋಪಿತನ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ನಾನು ಫಿರ್ಯಾದಿ ಸಂಸ್ಥೆಯಲ್ಲಿ ಕರ್ತವ್ಯವನ್ನು ನಿರ್ವಹಿಸದೇ ಇರುವುದರಿಂದ ನನಗೆ ಈ ಪ್ರಕರಣದ ಕುರಿತು ವಯಕ್ತಿಕ ಮಾಹಿತಿ ಇಲ್ಲ ಎಂದರೆ ಸಾಕ್ಷಿಯು ನನಗೆ ದಾಖಲಾತಿಗಳ ಆಧಾರದ ಮೇಲೆ ಮಾಹಿತಿ ಇದೆ ಎಂದು ನುಡಿಯುತ್ತಾರೆ. ಆರೋಪಿತನಿಗೆ 227500-00 ಸಾಲವನ್ನು ನೀಡಿದ್ದು, ಸದ್ರಿ ಸಾಲವನ್ನು ನಾನು ಆತನ ಉಳಿತಾಯ ಖಾತೆಗೆ ಜಮಾ ಮಾಡಿರುತ್ತೇವೆ. ನಮ್ಮ ಆಡಳಿತ ಮಂಡಳಿಯಲ್ಲಿ 13 ಜನರು ಸದಸ್ಯರಿದ್ದಾರೆ. 13 ಜನ ಸದಸ್ಯರಲ್ಲಿ 13 ಜನ ಸದಸ್ಯರ ಒಪ್ಪಿಗೆ ಮೇರೆಗೆ ಸಾಮಾನ್ಯವಾಗಿ ಸಾಲವನ್ನು ನೀಡುತ್ತಾರೆ ಎಂದರೆ ಸರಿ.
3. ಆರೋಪಿತನು ರೂ. 227500-00 ಸಾಲಕ್ಕಾಗಿ ಬೇಡಿಕೆ ಇಟ್ಟಿದ್ದು ಆತನಿಗೆ ಅಷ್ಟೇ ಸಾಲವು ಮಂಜೂರಾಗಿರುತ್ತದೆ. ಆರೋಪಿತನೇ ನಮ್ಮ ಫಿರ್ಯಾದಿ ಸಂಸ್ಥೆಗೆ 227500-00 ಸಾಲದ ಅವಶ್ಯಕತೆ ಇದೆ ಎಂದು ಅರ್ಜಿಯನ್ನ ಸಲ್ಲಿಸಿರುತ್ತಾನೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಕೋ ಅಪರೇಟಿವ

ಸಿ.ಸಿ.ನಂ.: 2014/2022

ಪಿ.ಡಬ್ಲ್ಯೂ:2

ಸೊಸಾಯಟಿಯವರು ಸುಲಭವಾಗಿ ಸಾಲವನ್ನು ನೀಡುತ್ತಾರೆ ಎಂದರೆ ಸರಿ. ಸಾಲವನ್ನು ಪಡೆಯುವ ಸಂದರ್ಭದಲ್ಲಿ ಆರೋಪಿತನು ಹೊಟೇಲ ವ್ಯವಹಾರವನ್ನು ಮಾಡುತ್ತಿದ್ದನು. ಆರೋಪಿತನು ಸಾಲವನ್ನು ಪಡೆದ ನಂತರದಲ್ಲಿ ಬಡ್ಡಿಗೆ 12 ಸಾವಿರ ರೂಪಾಯಿಗಳನ್ನು ಮರು ಪಾವತಿ ಮಾಡಿರುತ್ತಾರೆ. ಸದ್ರಿ ಹಣವನ್ನು ಹೊರತುಪಡಿಸಿ ಬೇರೆ ಯಾವುದೇ ಮೊತ್ತವನ್ನು ನಮ್ಮ ಫಿರ್ಯಾದಿ ಸಂಸ್ಥೆಗೆ ಮರು ಪಾವತಿ ಮಾಡಿರುವುದಿಲ್ಲ. ಸದ್ರಿ ಬಡ್ಡಿಯ ಹಣವನ್ನು ಆರೋಪಿತನು ಪಿಗ್ಮಿಯ ರೂಪದಲ್ಲಿ ಮರು ಪಾವತಿ ಮಾಡಿರುತ್ತಾನೆ. ಆರೋಪಿತನು ದಿನಕ್ಕೆ ಎಷ್ಟು ಹಣವನ್ನು ಮರು ಪಾವತಿ ಮಾಡುತ್ತಿದ್ದನು ಎಂದು ನನಗೆ ಹೇಳಲು ಬರುವುದಿಲ್ಲ. ಆರೋಪಿತನ ಪಿಗ್ಮಿ ಖಾತೆಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದರೆ ಸಾಕ್ಷಿಯು ಆರೋಪಿತನ ಸಾಲದ ಖಾತೆಯ ಉತ್ತರವನ್ನು ಹಾಜರುಪಡಿಸಿರುತ್ತೇವೆ ಎಂದು ನುಡಿಯುತ್ತಾರೆ.

4. ಆರೋಪಿಯು ಎಲ್ಲಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿರುತ್ತಾನೆ ಎಂದು ನನಗೆ ಗೊತ್ತಿಲ್ಲ, ಆರೋಪಿತನು ಕನ್ನಡ ಭಾಷೆಯಲ್ಲಿ ಬರೆಯಲು ಬರುತ್ತದೆ. ನಾವು ಈ ಪ್ರಕರಣವನ್ನು ದಾಖಲು ಮಾಡುವ ಸಂದರ್ಭದಲ್ಲಿ ನಮಗೆ ಆರೋಪಿಯಿಂದ ರೂ.2,80,000-00 ಬರಲು ಬಾಕಿ ಇರುತ್ತದೆ. ದಿನಾಂಕ: 18/10/2022 ಕ್ಕೆ ಆರೋಪಿತನು ನಮಗೆ ರೂ.2,80,000-00 ನೀಡಲು ಬಾಧ್ಯಸ್ಥ ಇರುತ್ತಾನೆ. ಆರೋಪಿತನು ದಿನಾಂಕ: 20/02/2021 ರಂದು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿರುತ್ತಾನೆ. ಆರೋಪಿತನಿಗೆ ದಿನಾಂಕ: 31/03/2021 ರಂದು ಸಾಲವನ್ನು ಮಂಜೂರಿ ಮಾಡಿರುತ್ತೇನೆ. ಆರೋಪಿತನಿಗೆ ಸಾಲದ ಹಣವನ್ನು ಚೆಕ್ ಮುಖಾಂತರ ಹಸ್ತಾಂತರಿಸಲು ಯಾವುದೇ ತೊಂದರೆ ಇರುವುದಿಲ್ಲ. ನಮ್ಮ ಫಿರ್ಯಾದಿ ಸಂಸ್ಥೆಯ ವ್ಯವಹಾರವು ಚೆಕ್ ಮುಖಾಂತರ ನಡೆಯುತ್ತದೆ.

ಸಿ.ಸಿ.ನಂ.: 2014/2022

ಪಿ.ಡಬ್ಲ್ಯೂ:2

ಸಾಮಾನ್ಯವಾಗಿ ಒಬ್ಬರಿಗೆ ಗರಿಷ್ಠ 10 ಲಕ್ಷ ಸಾಲವನ್ನು ನೀಡುತ್ತೇವೆ. ಆರೋಪಿತನಿಗೆ ನಾವು ಆತನ ವ್ಯಾಪಾರದ ಆಧಾರದ ಮೇಲೆ ಸಾಲವನ್ನು ನೀಡಿರುತ್ತೇವೆ.

(ಈ ಹಂತದಲ್ಲಿ ಆರೋಪಿ ಪರ ವಕೀಲರು ಮುಂದುವರಿದ ಪಾಟೀ ಸವಾಲಿಗೆ ಸಮಯಾವಕಾಶ ಕೋರಿದ್ದರಿಂದ ಸಮಯಾವಕಾಶ ನೀಡಲಾಯಿತು)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯಂತೆ ಬೆರಳೆಚ್ಚು ಮಾಡಿಸಲಾಯಿತು.)

ಓ.ಹೇ.ಕೇ. ಸರಿ ಇದೆ.

ಸಹಿ ಇದೆ.

ಪ್ರಧಾನ ಪ್ರಭಾರ ಪ್ರ.ದ.ನ್ಯಾ.ದಂ. ಕುಮಟಾ